

संस्कृतम्
मार्गदर्शिनी उत्तरपत्रिका - मार्च - 2017
[NEW SYLLABUS]

I एकवाक्येन संस्कृतभाषया उत्तरं लिखत

10 × 1 = 10

1. अद्यापि देवाः भारतभूतले जन्म इच्छन्ति ।
2. वृद्धपक्षिराजस्य नाम चिरञ्जीवी इति ।
3. भीरवः निर्विमर्शः ।
4. मूर्तिमती सत्क्रिया शकुन्तला ।
5. राणाप्रतापः कुम्बल / जुनिकचेरि ग्रामे अजायत ।
6. महाश्वेता चन्द्रापीडं प्रति स्ववृत्तान्तं कथयति ।
7. सुन्दरस्य पिता गोविन्दः ।
8. गुरोः अनुग्रह एव कर्णस्य रक्षाकवचम् ।
9. अर्थान् बकवत् चिन्तयेत् ।
10. ध्वन्योलोकः कन्नडभाषया डा. के. कृष्णमूर्तिमहोदयेन अनूदितः ।

प्रृष्ठी संख्या १ अ०५

II द्वित्रैः वाक्यैः संस्कृतभाषया आङ्ग्लभाषया कन्नडभाषया वा उत्तरं लिखत (पञ्चानामेव) **5 × 2 = 10**

(एउंटरगेलू नैरवागीद्दू एरडू मुरारु वार्कृ गेलौद्दरै नाकु.)

11. पुराणभारतम् एवं पद्यभागदल्ली त्रिभवक्षेत्रेतुंगेः क्षेत्रन्मूः क्षेत्रसलागीदेः.

कपिल त्रिभव, गोग्रह, सोमभिर्भव, अलाभु त्रिभव, मृत्युंजय, कौरेऽत्रिभव, वासुक हागा सिद्धकेशर-
भव्य पूर्वाणभारतदल्ली उल्लेखीयिरुप त्रिभवक्षेत्रेतुंगेः.

12. निर्विमर्शा हि भीरवः एवं पद्यभागदल्ली परिवाजक्षेत्रन्मूः वायपारियु बलै बांदु हीगे केळेताने – कन्दैयाद
निन्मू मुगेल्ली केळ्लुलक्ष्मेतुंगेः. अवश्य मुदुवेयादरै निन्मू हेंडेति मुक्तै लौडेनै नात्वागुपुदु नित्तित. निन्मू नन्मू
भंकेनल्लप्पै? निन्गागी मर्मनवन्मू मुरिदु मात्नाकिरुपेनु. तो मुदुगियन्मू बांदु पेट्टीगेयल्ली हाकि, अदर मैलै
बांदु दीपवन्मू क्षेत्रिक्षु, गोगान्दियल्ली तेलीबिकु एवंदु.

13. महाराणाप्रतापः एवं प्रात्तदल्ली आठने प्रतिज्ञेयन्मू उल्लेखीयिरुगीदेः. एल्लीयवर्गे क्षत्रुंगेः वक्षेत्राद राज्यवै
क्षेत्रवागुपुदिलप्पैर, अल्लीयवर्गे नानु चेलै – बांगार प्रात्तेगेल्ली उलै वादुपुदिल्लु; सुप्पत्तिगेयु मैलै
मुलगुपुदिल्लु. अरमन्देयल्ली वासवादुपुदिल्लु. एवंदु गंजैर संभेयन्मू कर्देदु राजाप्रतापेनु अवर्देदुरिनल्ली
प्रतिज्ञेयादेताने.

14. अनुरागोदयः एवं प्रात्तदल्ली मुक्तै तेयु योवनागमनद वज्ञनेयन्मू काण्डहुदु.

बालायवन्मैयन्मू केळेद बलैके मुक्तै तेयु देहदल्ली वसंत कालदल्ली मुधुमासदंते, मुधुमासद होसचिगुरिनंते,
होसचिगुरिनल्ली होविनंते, होविनल्ली दुंबियंते, दुंबियल्ली मुददंते नवयोवनवै कालिक्षीतु.

15. सा शान्तिः प्रात्तदल्ली सुंदरेनु तेनै क्षेत्रेयन्मू बित्तलु कारणवैनेंदु त्रिलैसलागीदेः.

सुंदरेन तेंदेयाद गोविंदनु बडवनागीद्दनु. अवनिगे आरुजन गोदु मुक्तैलु मुत्तु इभरु केळ्लुमुक्तै लैद्दरु.
गोविंदन नाविन्संतरे क्षेत्रेमे आदायदिंद जीवने सागिमुपुदु क्षेत्रवायितु. इभरु सकोंदररु क्षेत्रेयल्लै
उलैयुव मुनस्सुमाकिदरु. उलैद नाल्लुरु जीवन्मोवायकागी क्षेत्रेयन्मू बिट्टु होरचरु. हागे क्षेत्रेयन्मू
क्षेत्रेदवरल्ली सुंदरेनै होसेयवनु.

16. नीतिसारः एवं पद्मभागदली संपुरुषर् गुणगृह्णन्ते केळेलागिदे.

ಒಳ್ಳೆಯ ಮಾತು, ದಯಿ, ದಾನ ಮಾಡುವುದು, ದೀರ್ಘರಿಗೆ ರಕ್ಷಣೆ ಕೊಡುವುದು, ಸಜ್ಜನರ ಸಹವಾಸದಲ್ಲಿರುವುದು, ಒಳ್ಳೆಯವರಿಗೆ ಹಿತವನ್ನು ಬಯಸುವುದು ಇವುಗಳನ್ನು ಸತ್ಯವಾಗಿ ಅಂದಿಸಿ ತಮ್ಮ ಬದುಕಿನಲ್ಲಿ ವ್ಯತಿಂದಂತೆ ಆಚರಿಸುವರು.

17. कृष्णशास्त्री महोदयः एवं पाठदल्लि कृष्णता स्त्री युवर पाठन क्रमवस्तु विवरिसलागिदे.

ఈ విషయమన్న డి.పి.బి.యవరు కృష్ణాలా స్తు యవరమ్మ ప్రతింసిస్తు హేళీద్వారే - కృష్ణాలా స్తు యవరు ఆదత్త అధ్యాపకరాగిద్దరు. అవరు సదాకాల చెన్నాగి పాలద సిద్ధతేయమన్న మాడియీ తరగతియమన్న ప్రవేశిస్తిద్దరు. అవర బొధనార్థమవు విద్యార్థిగళన్న ఆకాంక్షాస్తు దిద్దితు ఎందు.

ಪ್ರತಿಯೊಂದು ಸರಿ ಉತ್ತರಕ್ಕೂ 2 ಅಂಕಗಳು.

III पाठनाम उल्लिख्य श्लानाम् अनुवादम् आङ्ग्लभाषया कन्नडभाषया वा कुरुत (त्रयाणामेव)

$$3 \times 3 = 9$$

(ಪಾರದ ಹೆಸರು - 1 ಅಂಕ, ಶ್ಲೋಕದ ಅನುವಾದ - 2 ಅಂಕಗಳು)

18. पुराणभारतम् ए०७ पद्मभागदी०८ त्रै०९१८वन्नृ आयुर्कौलृ लागिदे.

ಅನುವಾದ: ಹೇ ನಾರದ, ಈ ಭಾರತದೇಶವು ಸರ್ವಕರ್ಮಗಳಿಗೂ ಫಲವನ್ನು ನೀಡುವ ದೇಶ ಎಂದು ತಿಳಿಯಬೇಕು. ಈ ದೇಶದಲ್ಲಿ ಮೂರುವಿಧವಾದ ಕರ್ಮಗಳನ್ನು ಅಚರಿಸುತ್ತಾರೆ.

19. निर्विमर्शा हि भीरवः एवं पद्मभागदिंद तु शैलेऽप्यनु आरिसलागिदे.

ಅನುವಾದ: ಅನಂತರ ಆ ಪೆಟ್ಟಿಗೆಯೊಳಗೆ ಭಯಂಕರವಾದ ಕಹಿಯನ್ನು ಇರಿಸಿ, ಮೊದಲಿನಂತೆ ಪೆಟ್ಟಿಗೆಯ ಮೇಲೆ ದೀಪವನ್ನಿಟ್ಟು, ಗಂಗಾನದಿಯಲ್ಲಿ ತೇಲಿಸಿ ಬೆಳ್ಟನು.

20. ଶୂନ୍ୟା ମେଟଙ୍ଗଲି: ଏଠି ନାଟକଦିନରେ ତୁ କୌଣସିବାରେ ଆପଣଙ୍କାରିଦେ.

ఆనువాద: తావు రక్షకరాగిరువాగు సజ్జనరు ధమ్మకాయుగలీగి విష్టవుంటాగువుదెంతు? సూయిసు

ప్రకాశిస్తున్నిరువాగ కెత్తలేయు బరువుదేంతు?

21. **విధివిలసితమ** ఐఒ నాటక్సదిండ తు శోక్సను, ఆరిసలాగిదే.

ಅನುವಾದ: ಇಲ್ಲಿಂದ ಹೊರಡುವುದಕ್ಕೂ ಮುಸ್ತು ಇಂತಹ ಭಾಗ್ಯವು ನನಗೆ ದೊರೆತಿದೆ. ನಾನೇ ಧನ್ಯನು. ಗುರುಸೇವಿಗಿಂತ ಶೇಷವಾದುದು ಬೇರೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ.

22. **ನೀತಿಸಾರ:** ಎಂಬ ಪದ್ದುಭಾಗದಿಂದ ಈ ಶೋಕವನ್ನು ಆರಿಸಲಾಗಿದೆ.

ಅನುವಾದ: ಮನಸ್ಸುವಿಷಯ ಸುಖಗಳ ಆಸೆಯಿಂದ ಜಿಂದಿಯಗಳನ್ನು ಪೇರೇಪಿಸುತ್ತದೆ. ಆದ್ದರಿಂದ ಮನಸ್ಸನ್ನು ಪರಿಶೀಲಿಸುವುದಕ್ಕಾಗಿ ನಿಗ್ರಹಿಸಬೇಕು. ಮನವನ್ನು ಜಯಿಸಿದವನು ಜಿತೇಂದ್ರಿಯನಾದಂತೆ.

IV पाठनाम उल्लिख्य कः कं प्रति अवदत् इति संस्कृतभाषया लिखत (चतुर्णामेव)

$$4 \times 2 = 8$$

(ಪಾಠದ ಹೆಸರು - 1 ಅಂಕ, ಯಾರು ಯಾರಿಗೆ ಹೇಳಿದ್ದು - 1 ಅಂಕ)

23. इदं वाक्यं परेषामपि रक्ष जीवितम् इति पाठात् स्वीकृतम् ।

नगरवासिनः जनाः राक्षसं बकासुरं प्रति उत्तवन्तः ।

24. इदं वाक्यं शून्या मेऽङ्गुलिः इति पाठात् चितम् ।

राजा दृष्टव्यन्तः कण्वशिष्यौ वदति ।

२५. इदं वाक्यं महाराणप्रतापः इति पाठात् स्वीकृतम् ।

राणप्रतापः भामाशाहं प्रति अवदत् ।

26. इदं वाक्यं अनुरागोदयः इति पाठात् स्वीकृतम् ।

द्वितीयो मुनिदारकः / कपिष्जलः पुण्डरीकं प्रति अवदत् ।

२७. इदं वाक्यं विधिविलसितम् इति पाठात् स्वीकृतम् ।

परशुरामः कर्णं प्रति अवदत् ।

28. इदं वाक्यं कृष्णशास्त्री महोदयः इति पाठात् स्वीकृतम् ।

कृष्णशास्त्री महोदयः डा. के. एम्. कृष्णराव् महोदयं प्रति अवदत् ।

V दशवाक्यैः संस्कृतभाषया आड्गलभाषया कन्नडभाषया वा उत्तरं लिखत (पञ्चानामेव)

$$5 \times 5 = 25$$

(ಉತ್ತರವು ವಿಷಯವನ್ನೊಳಗೊಂಡಂತೆ ಕನಿಷ್ಠ ಹತ್ತು ವಾರ್ಕ್‌ಗಳಲ್ಲಿ ಇರಬೇಕು. ಹೀರಿಕೆ-ವಿಷಯ ತಿಪಾದನೆ-ಪರಿಸರ್ಮಾಪ್ತಿ ಹೀಗೆ ಮೂರು ಪರಿಚೀದಗಳಿದ್ದರೆ ಉತ್ತರ.)

29. ಒಮ್ಮೆ ರಾಜ ವಿಕ್ರಮಾದಿತ್ಯನು ರಾಜ್ಯಭಾರವನ್ನು ಮಂತ್ರಿಗಳಿಗೆ ವಹಿಸಿ, ಯೋಗಿವೇಷದಲ್ಲಿ ದೇಶ ಪರ್ಯಞ್ಚನಿಗೆ ಹೋದಾಗಿ ಒಂದು ಕಾಡನ್ನು ಪ್ರವೇಶಿಸುತ್ತಾನೆ. ಕತ್ತಲಾದುದರಿಂದ ಒಂದು ಮರದ ಬುಡದಲ್ಲಿ ವಿಶ್ವಾಂತಿಗಾರಿ ಕುಳಿತಾಗ, ಪಕ್ಷಿಗಳು ಮಾತನಾಡುವುದನ್ನು ಕೇಳಿಸಿಕೊಂಡನು. ಅಲ್ಲಿ ಒಂದು ಪಕ್ಷಿಯು ತನ್ನ ಪೂರ್ವಜನ್ಯದ ಸ್ವೇಧಿತನಿಗೆ ಒಂದೊದಗಿದ ಆಪ್ತಿನ ವಿಚಾರವಾಗಿ, ದುಃಖಗೊಂಡಿರುವುದನ್ನು ಅರಿತನು. ಒಬ್ಬ ರಾಕ್ಷಸನಿಂದ ಬಾಹ್ಯಾಣನ ಸಂಸಾರವು ನಾಶವಾಗುವುದನ್ನು ತಡೆಯಲು ನಿಷ್ಟಯಿಸಿದನು. ವಿಕ್ರಮನು ವರ್ಧ್ಯತೀಲೆಯ ಬಳಿಸಾರಿ, ಅಲ್ಲಿರುವ ಬಾಹ್ಯಾಣನನ್ನು ಮನೆಗೆ ಕಳುಹಿಸಿ, ತಾನು ವರ್ಧ್ಯತೀಲೆಯನ್ನೇರಿ ಕುಳಿತುಕೊಳ್ಳುತ್ತಾನೆ. ಅಲ್ಲಿಗೆ ಒಂದು ರಾಕ್ಷಸನು ಮಂದಸ್ಸಿತನಾಗಿ ಕುಳಿತ್ತಿದ್ದ ವಿಕ್ರಮನನ್ನು ನೋಡಿ ಆಶ್ಚರ್ಯಭರಿತನಾಗಿ ಕಾರಣವನ್ನು ಕೇಳುತ್ತಾನೆ. ಆಗ ವಿಕ್ರಮನು - ನಾನು ಸ್ವೇಷಿತಿಯಿಂದ ಈ ನನ್ನ ದೇಹವನ್ನು ಬೇರೆಯವರಿಗಾಗಿ ನೀಡುತ್ತಿದ್ದೇನೆ; ಸ್ವೀಕರಿಸು ಎಂದನು. ಇದನ್ನು ಕೇಳಿ ಪ್ರಭಾವಿತನಾದ ರಾಕ್ಷಸನು -ವರವನ್ನು ಕೇಳು ಎನ್ನುತ್ತಾನೆ. ಆಗ ವಿಕ್ರಮನು - ಇನ್ನು ಮುಂದೆ ಮನುಷ್ಯ ಭಕ್ತಿ ನಿಲ್ಲಿಸು. ನಿನಗೆ ನಿನ್ನ ಜೀವವು ಎಷ್ಟು ಪ್ರಿಯವೋ, ಅಂತಯೇ ಎಲ್ಲ ಜೀವಿಗಳಿಗೂ ತಮ್ಮ ಪ್ರಾಣವು ಅಷ್ಟೇ ಪ್ರಿಯವಾದುದು. ನೀನು ನಿನ್ನ ಪ್ರಾಣವನ್ನು ಕಾಪಾಡಿಕೊಳ್ಳುವಂತೆ ಬೇರೆಯವರ ಜೀವವನ್ನೂ ರಕ್ಷಿಸು. ಎಂದು ಬೋಡಿಸುತ್ತಾನೆ. ಇದರಿಂದ ಪ್ರಭಾವಿತನಾದ ರಾಕ್ಷಸನು ಪರಿವರ್ತಿತನಾದನು.

31. ಮಹಾಕೆವಿ ಕಾಳೀದಾಸನ ಅರ್ಭಿಜಾನಶಾಕೃತಲಮ್ ನಾಟಕವು ಜಗತ್ತೈಸಿದ್ದವಾದುದು. ಅಲ್ಲಿ ದುಷ್ಪಂತನ ಪಾತ್ರವನ್ನು ಅತ್ಯಂತ ಸುಂದರವಾಗಿ ಚಿತ್ರಿಸಿದ್ದಾನೆ. ಶೂನ್ಯ ಮೆಡಿಕ್ಯುಲಿ: ವಾರ್ಷಿಕಾಗದ ವಾರಂಭದಲ್ಲಿ ಕಂಚುಕಿಯು ಲೋಕಕಾರ್ಯ ನಿರ್ವಹಿಸುವ ರಾಜನ ಕರ್ತವ್ಯವರತೆಯನ್ನು ಸೂರ್ಯದುಷ್ಪಂತನ ಕರ್ತವ್ಯವರತೆಯನ್ನು ಕೊಂಡಾಡುತ್ತಾನೆ. , ವಾಯು ಹಾಗೂ ಶೇಷನೋಡನೆ ಹೋಲಿಸಿ, ವಿಶಾಂತಿಯೇ ಇಲ್ಲ ಎಂದು ಹೇಳಿ, ಬರಮಾಡಿಕೊಳ್ಳುವಲ್ಲಿ ದುಷ್ಪಂತನು ಕಣ್ಣಾಶ್ರಮದಿಂದ ಬಂದ ಕಣ್ಣಶಿಷ್ಟರನ್ನು ಗೌರವದಿಂದ ಕಾಣುವಲ್ಲಿ ದುಷ್ಪಂತನ ವಿನಯಗುಣವು ವ್ಯಕ್ತವಾಗಿದೆ. ದುಷ್ಪಂತನು ಎಂದಿಗೂ ಸದ್ಗುರುತ್ವಸೆಯನ್ನು ಮೀರಿದವನಲ್ಲ. ಪ್ರತೀಕಾರಿಯು ಆಗಮಿಸಿದ ತಕುಂತಲೆಯನ್ನು ನೋಡಿ, ಇವಳಿ ಆಕೃತಿಯು ಸುಂದರವಾಗಿದೆ ಎಂದಾಗ ಅನಿರ್ವರ್ණಿಯಿಂ ಪರಕಲತ್ರಮಾಂಬ ದುಷ್ಪಂತನ ಮಾತು ಅವನ ಸಭ್ಯತೆಗೆ ಸಾಕ್ಷಿಯಾಗಿದೆ. ದುವಾಸ ಮಹಣಿಗಳ ಶಾಪದ ಪ್ರಭಾವದಿಂದ ತಕುಂತಲೆಯನ್ನು ಮರೆತು ಅವಳನ್ನು ಪರಿತ್ಯಾಗ ಮಾಡುವ ಸಂದರ್ಭ ಒದಗಿ ಬರುತ್ತದೆ. ಇದೊಂದು ಧರ್ಮಸಂಕಟದ ಪ್ರಸಂಗ. ದಾರತ್ಯಾಗಿ ಭವಾಸ್ಯಾಹಿ ಎಂಬ ದುಷ್ಪಂತನೆ ನುಡಿಗಳು ಅವನ ಮನದಲ್ಲಿದ್ದ ಧಾರ್ಮಿಕ ದ್ವಂದ್ವಗಳನ್ನು ಸ್ವಷ್ಟವಾಗಿ ಪ್ರತಿಬಿಂಬಿಸುತ್ತವೆ. ಈ ಅಂತದಲ್ಲಿ ಅವನ ವರ್ತನೆ ನಿಷ್ಪೂರವಾದುದೆಂದು ಹೋರಿದರೂ, ಅವನ ಧರ್ಮ ನಿಷ್ಪೇಯನ್ನು ಮೇಚ್ಚಬೇಕು.

32. ಮಹಾರಾಣಾಪ್ತತಾಪನು ಮೊಫುಲರ ವಿರುದ್ಧ ಹಲ್ಲೀಫಾಂಟ್ ಪ್ರದೇಶದ ಯುದ್ಧದಲ್ಲಿ ಸಂಪೂರ್ಣ ಜಯವನ್ನು ಕಾಣದೆ, ತನ್ನ ಸೈನ್ಯವನ್ನು ಕಳೆದುಕೊಂಡು, ಇನ್ನಲ್ಲಿ ಕುಟುಂಬದೊಂದಿಗೆ ಸಂಕಟದ ಸ್ಥಿತಿಯನ್ನು ಅನುಭವಿಸುತ್ತಿದ್ದನು. ಕಾಡಿನಲ್ಲಿ ವಾಸಿಸುವಾಗ ಅವನ ಪರಿವಾರವು ಅತ್ಯಂತ ಕಷ್ಟವನ್ನು ಅನುಭವಿಸಿತು. ಆಹಾರದ ಸಮಸ್ಯೆ, ಹಾಗೂ ವೈರಿಗಳ ಆಕೃಮಣದ ಭಯದೊಂದಿಗೆ ಬದುಕಬೇಕಾಯಿತು.

ಒಂದು ದಿನ ಅವನ ಹೆಚ್ಚಿಯು ಕಾಡಿನಲ್ಲಿ ದೊರೆತ ಹುಲ್ಲುಬೀಜದ ಹಿಟ್ಟಿನಿಂದ ರೊಟ್ಟಿಯನ್ನು ತಯಾರಿಸಿ ಎಲ್ಲರಿಗೂ ಕೊಟ್ಟಳೆ. ತನ್ನ ಮಗಳಿಗೂ ಹೊಟ್ಟು ಅರ್ಥವನ್ನು ತಿಂದು, ಉಳಿದರ್ಥವನ್ನು ಮಾರಣೆಯ ದಿನಕ್ಕೆ ಇಟ್ಟುಹೊಳ್ಳುವಂತೆ ಸೂಬಿಸಿದಳು. ಆದರೆ, ಬಹಳ ದಿನಗಳೀಂದ ಸಕಷ್ಟು ಆಹಾರ ದೊರಕದೆ, ಹಿಂದ ಆ ಬಾಲಕಿಯು ಅಷ್ಟನ್ನೂ ತಿನ್ನಲು ವಾರಂಭಿಸಿದಳು. ಅದೇ ವೇಳೆಗೆ ಎಲ್ಲಿಂದಲೋ ಒಂದ ಕಾಡು ಬೆಕ್ಕೊಂದು ಅವಳ ಕೈಯಿಂದ ರೊಟ್ಟಿಯನ್ನು ಕೆಸಿದುಕೊಂಡು ಓಡಿ ಹೋಯಿತು. ಆಗ ಆ ಬಾಲಕಿಯು ದುಃಖದಿಂದ ಜೋರಾಗಿ ಅಳ್ಳಲು ವಾರಂಭಿಸಿದಳು. ಈ ಕರುಣಾಜನಕವಾದ ದೃಷ್ಟಿಯನ್ನು ಕಂಡು, ಕರೋರಮನಸ್ನಾದ ಪ್ರತಾಪನ ಮನವೂ ಸಹ ಕರಿಗಿತು.

ಮೇವಾಡ ಮತ್ತು ಚಿತ್ತತ್ವದ್ವಾರಾ ಮುಂತಾದ ಕೈತಪ್ಪಿಹೋದ ಪ್ರದೇಶಗಳನ್ನು ತನ್ನ ಕೈವಲ್ಯದಿಂದಿಸಿಕೊಳ್ಳಲು ಪ್ರತಾಪನು ಸೈನ್ಯವನ್ನು ಸಂಗ್ರಹಿಸಬೇಕಾಗಿದ್ದಿತು. ಇಡಕ್ಕಾಗಿ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇದ್ದಿತು. ಆದರೆ ಬಡತನದಿಂದ ಪರಿತಪಿಸುತ್ತಿದ್ದ ಪ್ರತಾಪನ ಚಿಂತೆಗೆ ಇದೇ ಕಾರಣ. ಈ ಕಾರಣಕ್ಕಾಗಿ ಅಲೆದಾಡುವುದು ಅವನ ಕಷ್ಟಗಳಲ್ಲಿ ಒಂದಾಗಿದ್ದಿತು.

33. ಅನುರಾಗಾದಯ: ಎಂಬ ಪಾಠದಲ್ಲಿ ಪುಂಡರೀಕ ಮತ್ತು ಮಹಾಕ್ಷೇತ್ರೀಯರ ಮೊದಲ ದರ್ಶನದ ಸಂದರ್ಭದಲ್ಲಿ ಪರಸ್ಪರ ಅನುರಕ್ತರಾಗಿ, ಅವರಿಭೂರ ಸರಸ ಸಂವಾದವು ಸುಂದರವಾಗಿ ಚಿತ್ರಿತವಾಗಿದೆ.

ಪುಂಡರೀಕನ ಸೌಂದರ್ಯದಿಂದ ಆಕಣಿತಳಾದ ಮಹಾಕ್ಷೇತ್ರೀಯ ಕಪಿಂಜಲನಿಂದ ಪುಂಡರೀಕನ ಪ್ರಾವಾಪರವನ್ನು ತಿಳಿಯುತ್ತಾಳೆ. ಬಳಿಕ ಪುಂಡರೀಕನು ಮುಗಳ್ಳಿಗುತ್ತ, ಅವಳಲ್ಲಿ ಅಥ ಕೃತ್ಯಾಲಿನಿ, ಇಷ್ಟೆಲ್ಲಪ್ರಶ್ನೆಗಳು ಏಕೆ? ನಿನಗೆ ಈ ಕುಸುಮ ಮಂಜರಿಯ ಪರಿಮಳವು ಇಷ್ಟವಾದರೆ ಇದನ್ನು ತೆಗೆದುಕೊ ಎಂದು ಹೇಳಿ, ಅವಳ ಸಮೀಪಕ್ಕೆ ಹೋಗಿ, ಪಾರಿಜಾತ ಕುಸುಮ ಮಂಜರಿಯನ್ನು ತನ್ನ ಕೈಯಾರೆ ಅವಳ ಕಿವಿಗೆ ಅಲಂಕರಿಸಿದನು. ಅವಳ ಕವೋಲ ಸ್ವರ್ವದಿಂದ ಆತನ ಕೈಗಳು ಕಂಪಿಸಿ, ಕೈಯಿಂದ ಜಪಮಾಲೆ ಜಾರಿ ಬೀಳುವಾಗ, ಅದನ್ನು ಹಿಡಿದು ತನ್ನ ಕೊರಳಳಲ್ಲಿ ಧರಿಸುತ್ತಾಳೆ. ಆ ಸಮಯದಲ್ಲಿ ಮಿತ್ರನ ಉಪದೇಶದಿಂದ ಲಜ್ಜಿತನಾದ ಪುಂಡರೀಕನು ಹುಸಿಕೋಪದಿಂದ ಅವಳ ಬಳಿಸಾರಿ - ಚಪಲೆ, ನನ್ನ ಅಕ್ಷಮಾಲೆಯನ್ನು ನೀಡಿದೆ ನೀನು ಒಂದು ಹೆಚ್ಚಿಯೂ ಮುಂದಿದುವಂತಿಲ್ಲ ಎಂದನು. ಆಗ ಅವಳು ತನ್ನ ಏಕಾವಳಿಯ ಹಾರವನ್ನು ತನ್ನ ಕೊರಳಳನಿಂದ ತೆಗೆದು ಭಗವನ್, ಗೃಹ್ಯತಾಸ್ ಅಕ್ಷಮಾಲಾ ಎಂದು ನುಡಿಯುತ್ತಾ, ಅವನ ಕೈಗೆ ನೀಡುತ್ತಾಳೆ.

34. ಹೆಸರೇ ಸೂಚಿಸುವಂತೆ ಸಾ ಶಾಂತಿ: ಕಥೆಯ ನಾಯಕ ಶಾಂತಿ ಎಂಬ ಸುಂದರವಾದ ತರುಣ. ಇವಳು ಅನಿವಾರ್ಯವಾಗಿ ಸಿದ್ಧ ಉಡುಪುಗಳ ಅಂಗಡಿಯೋಂದರಲ್ಲಿ ಉದ್ಯೋಗ ಮಾಡುತ್ತಿದ್ದಳು. ಬಟ್ಟೆಯಂಗಡಿಯ ಸೆನಿಕದಲ್ಲಿ ತರುಣನೋಬ್ಬನು ತನ್ನ ಕಾರ್ಯಾಲಯವನ್ನು ಹೋಂದಿದ್ದನು. ಇವಳ ಅನುಪಮ ಸೌಂದರ್ಯಕ್ಕೆ ಮಾರುಹೋಗಿ, ತನ್ನ ಮನದಲ್ಲಿಯೇ ಅವಳು ತನ್ನವಳಿಂದ ಹಲವು ಬಗೆಯ ಭಾವನೆಗಳನ್ನು ತುಂಬಿಕೊಂಡು, ಸದಾ ಅವಳ ಬಗೆಯೇ ಚಿಂತಿಸುತ್ತಿದ್ದನು. ಆ ತರುಣನೂ, ಶಾಂತಿಯ ಪೆಡಿಯಾದ ಸುಂದರನೂ ಒಂದೇ ಉರಿನವರಾಗಿದ್ದರು. ಹಳ್ಳಿಯನ್ನು ತೋರೆದು ಬಂದ ಸುಂದರನಿಗೆ ಮುಂಬಾಯಿಯಂತಹ ದೊಡ್ಡ ಪಟ್ಟಣದಲ್ಲಿ ಆ ತರುಣನು ಕೆಲಸವನ್ನು ಕೊಡಿಸಿದ್ದನು. ಆ ಕೃತ್ಯಾತ್ಮಕತೆಯಿಂದ ಪ್ರತೀಯೋಡನೆ ತರುಣನನ್ನು ನೋಡಿ ಬಯಸಿದ್ದನು. ಆದರೆ ಅಷ್ಟರಲ್ಲಿಯೇ ಅವನು ವಿಧಿವಶನಾದನು. ಆ ಕೃತ್ಯಾತ್ಮಕತ್ವಾಗಿ ತನ್ನ ಪೆಡಿಯ ವಾಷಿಫ್ ಶಾಂತಿದ್ದ ಆಚರಣೆಯಲ್ಲಿ ಇವನ ಆಶೀರ್ವಾದವನ್ನು ಪಡೆಯಲು ಇವನ ಕಾರ್ಯಾಲಯಕ್ಕೆ ಬರುತ್ತಾಳೆ. ಇವಳ ಸಂಸ್ಕಾರಪೂರ್ಣ ಸದ್ಗುರುತ್ವನೆಗೆ ಆ ತರುಣನ ಮನಸ್ಸು ಪರಿವರ್ತನೆ ಹೊಂದುತ್ತದೆ.

35. ಕಣಣನು ಶಸ್ತಾಭೂಸಕ್ಕಿ ಪರಶುರಾಮನ ಸಮೀಪಕ್ಕೆ ಹೋಗುತ್ತಾನೆ. ಕಣಣನ ಶದ್ರುಗೆ ಮೇಚ್ಚಿ ಪರಶುರಾಮನು ಅವನಿಗೆ ಭಾಗವಾಸ್ತವನ್ನು ಕರುಣಾಸುತ್ತಾನೆ. ಆಶ್ರಮದಿಂದ ತೆರಳಳಲು ಅನುಮತಿಯನ್ನು ನೀಡುತ್ತಾನೆ. ಆದರೆ ಆಶ್ರಮವನ್ನು ಬಿಡಲು ಮನಸ್ಸಿಲ್ಲದ ಕಣಣನು ಆಶ್ರಮದ ಸೊಬಗನ್ನು ನೋಡುತ್ತ, ಅಲ್ಲಿಯೇ ಒಂದೆಡೆ ನೆಲದ ಮೇಲೆ ಮಲಗಿದ್ದ ಗುರುವನ್ನು ಕಂಡು,

ಅವರ ತೆಲೆಯನ್ನು ತನ್ನ ಶೋಧೆಯ ಮೇಲೆ ಇರಿಸಿಕೊಳ್ಳುವನು. ವರ್ಜರುಂಬಿಯೊಂದು ಕರ್ಣನ ಶೋಧೆಯನ್ನು ಕೊರೆಯುವುದು - ರಕ್ತಸ್ವರ್ವರ್ತನೆಯಿಂದ ಎಚ್ಚರಿಗೊಂಡ ಪರಶುರಾಮ ಹಾಗೂ ಕರ್ಣರ ನಡುವಳಿ ಸಂವಾದ - ಸದಾಚಾರ ಸಂಪನ್ಮೂಲದವನಿಗೆ ಕರ್ಣನಷ್ಟು ಸಹಂತೀಲತೆ ಬರುವುದು ಅನಾಧ್ಯ - ಕರ್ಣನು ಬಾಹ್ಯಾನಲ್ಲವೇ ಅಲ್ಲವೇಂಬುದು ಪರಶುರಾಮನ ವಾದ - ತನಗೆ ನಿಜವನ್ನು ಹೇಳಬೇಕೆಂಬ ಅಪ್ಪಣಿ - ಕರ್ಣನು ತಾನು ಜಾತಿಯಲ್ಲಿ ಸೂತನೆ ಇದು ಒಪ್ಪಿಕೊಳ್ಳುವುದು - ಪರಶುರಾಮನ ಕೋಪ - ಅವನ ಶಾಪ .

36. ಗಳಿಯರೇ, ನಾವು ಸಾತ್ತಿಕರಲ್ಲ, ತಾಮಸ ಪ್ರವೃತ್ತಿಯರು. ಕ್ಷಮಾಶೀಲರೂ ಶಾರರೂ ಅಲ್ಲ ಪ್ರಕ್ಕಲರು ಮತ್ತು ಹೇಡಿಗಳು. ನಮಗೆ ರಾಜಕೀಯ ಯುದ್ಧವು ಬೇಕಿಲ್ಲ. ಜೀವನವೆಂಬ ಯುದ್ಧದಲ್ಲಿ ನಮಗೆ ತೇಜಸ್ಸು, ಧೈಯ, ಸ್ತ್ರೀಯ, ಮತ್ತು ಸ್ವಾಭಿಮಾನಗಳು ಅತ್ಯಾವಶ್ಯಕ. ಏಳಿ! ಜಾಗ್ಯತರಾಗಿ! ಬೇಕಾದ ವರಗಳನ್ನು ಪಡೆಯಿರಿ! ವೀರರಸದಿಂದ ಶಾಧಿರುವ ಕಂಬಗಳನ್ನು ಓದಿರಿ. ಹೃದಯವನ್ನು ಉತ್ಸಾಹದಿಂದ ತುಂಬಿಕೊಳ್ಳಿ. ಬುದ್ಧಿಯು ಧರ್ಮದಲ್ಲಿ ಸಂಚರಿಸುವಂತೆ ಮಾಡಿ. ಸ್ವದೇಶ-ಸಜ್ಜನರ ಬಗ್ಗೆ ಅಭಿಮಾನವುಳ್ಳವರಾಗಿರಿ. ನೀವೆಲ್ಲರೂ ವಿದ್ಯಾರ್ಥಿಗಳು. ವಿದ್ಯಾರ್ಥಿಗಳಿಗೆ ವಿದ್ಯಾರ್ಥನೆಯೇ ಒಂದು ತಪಸ್ಸು, ಸೋಮಾರಿತನವನ್ನು ಬೆಂದಿ. ನಿಮ್ಮ ದೇಶದ ಇತಿಹಾಸವನ್ನು ಓದಿರಿ. ಅದನ್ನು ತೀಳಿಯಿರಿ. ನಮ್ಮ ರಾಷ್ಟ್ರದ ಉನ್ನತಿಯು ಹೇಗೆ ಆಗಬಹುದೆಂಬುದನ್ನು ಬೆಂತಿಸಿರಿ. ಪ್ರೇತಿಯಿರಲಿ. ಒಗ್ಗಟಿರಲಿ. ಶುಭವಾಗಲಿ (ಉತ್ತರಗಳು ಈ ಅಂಶಗಳನ್ನೂ ಗೊಂಡಿದ್ದರೆ 5 ಅಂಶಗಳು)

VI ಮಜ್ಜಾಷಾತ: ಸೂಕ್ತ ಪದ ಚಿತ್ವಾ ರಿಕ್ತಸ್ಥಾನ ಪೂರ್ಯತ ಸಂಸ್ಕತಭಾಷಯಾ ಆಙ್ಗಲಭಾಷಯಾ ಕನ್ನಡಭಾಷಯಾ ವಾ ಉತ್ತರ ಲಿಖಿತ $4 \times 1 = 4$

37. ಚಿರಸ್ಯ ವಾಚ್ಯं ನ ಗತಃ ಪ್ರಜಾಪತಿः ।
38. ಕಷ್ಟಪರಮ್ಪರಾಯಾ: ಅಪಿ ಕಾಚನ ಸೀಮಾ ಭವेत् ।
39. ಭವಾದೃಷಾ: ಗುರವ: ಅತೀವ ವಿರಲಾ: ।
40. ನವಾಮ್ರವಾಪಿ ನರಕಮ् ನ ಪಶ್ಯेत् ।

VII 41. ಸಂಯೋಜಯತ $4 \times 1 = 4$

| ಕ | ಖ |
|------------------|------------|
| i) ಗಾಂಧರ್ವವಿಧಿನಾ | उಪಯೇಮे |
| ii) ಗಾಂಧವಹ: | ವಾಯು: |
| iii) ಸಿಸಿದಿಯಾ | ರಾಣಾಹಮೀರ: |
| iv) ಪುಣರೀಕ: | ऋಷಿಕುಮಾರಕ: |

VIII ರೇಖಾಙ್ಕಿಂತಾನಿ ಪದಾನಿ ಆಶ्रಿತ್ಯ ಪ್ರಶ್ನನಿರ್ಮಾಣ ಕುರುತ (ತ್ರಯಾಣಾಮೇವ) $3 \times 1 = 3$

42. ಕಾಲಿದಾಸಸ್ಯ ಕತಿ ಕೃತಯ: ?
43. ಕ: ಪ್ರತಾಪಿ ರಾಜಾ ಆಸೀತ್ ?
44. ಕಯಾ ಸಹ ಸ್ನಾತುಮ् ಅಭ್ಯಾಗಮಮ् ?
45. ಶಾಂತಿ: ಕಿಂ ನ ಸ್ವೀಚಕಾರ ?
46. ಕೆನ ಕೃತೀನಾಮ् ಅಧ್ಯಯನ ಸಮ್ಯಕ ಕರ್ತವ್ಯಮ् ?

47. सन्धिं विभजत /योजयत (त्रयाणामेव)-

भिक्षाटनम् = भिक्षा + अटनम्

सर्वोऽपि = सर्वो + अपि

मम + ऊरुद्वयम् = ममोरुद्वयम्

यत् + अहम् = यदहम्

तथा + एव = तथैव

48. विग्रहवाक्यं / समस्तपदं लिखत (त्रयाणामेव)-

कामक्रोधौ = कामः च क्रोधः च

अनुद्ध्रुताः = न उद्ध्रुताः

इन्द्रद्वीपः = इन्द्र इति द्वीपः

गुरोः उपदेशः = गुरुपदेशः

कमनीयं रूपं यस्याः सा = कमनीयरूपा

49. लिङ्ग - विभक्ति-वचनानि लिखत (द्वयोरेव)

पौरवैः - पुंलिङ्गः - तृतीयाविभक्तिः - बहुवचनम् ।

कौतुकात् - नपुंसकलिङ्गः - पञ्चमीविभक्तिः - एकवचनम् ।

रोटिकाम् - स्त्रीलिङ्गः - द्वितीयाविभक्तिः - एकवचनम् ।

मह्यम् - त्रिलिङ्गः - चतुर्थीविभक्तिः - एकवचनम् ।

50. लकार - पुरुष - वचनानि लिखत (द्वयोरेव)

वितरन्तु - लोट्लकारः - प्रथमपुरुषः - बहुवचनम् ।

अब्रवीत् - लङ्ग्लकारः - प्रथमपुरुषः - एकवचनम् ।

मन्यते - लट्लकारः - प्रथमपुरुषः - एकवचनम् ।

त्यजति - लट्लकारः - प्रथमपुरुषः - एकवचनम् ।

51. पदपरिचयं कुरुत (त्रयाणामेव)

संरक्ष्य - ल्यबन्ताव्ययम्

विदित्वा - क्त्वान्ताव्ययम्

स्मृतम् - क्त प्रत्ययः भूतकृदन्तः

प्रवेशयितुम् - तुमुनतनन्ताव्ययम्

स्मरन् - शतृप्रत्ययः, वर्तमानकृदन्तः

52. प्रयोगं परिवर्तयत -

अहं मूनिकुमारम् अपश्यम् । मया मूनिकुमारः अदृश्यत ।

अथवा

वित्तेन धर्मः रक्ष्यते - वित्तं धर्मं रक्षति ।

53. अलड्कारं सलक्षणं निर्दिशत -

मध्ये तपोधनानां किसलयमिव पाटुडृपत्राणशम् ।

उपमालङ्कारः - लक्षणम् - उपमा यत्रसादृश्यलक्ष्मीरुल्लसति द्वयोः ।

अथवा

तमभ्यधावत् स्वकृतो मूर्तिमानिव दर्नयः ।

उत्प्रेक्षालङ्कारः - सम्भावना स्यादृत्प्रेक्षा ।

54. कन्नडभाषया आङ्ग्लभाषया वा अनुवदत्

ಕ್ರಿಡೆಯು ಮಾನವನಿಗೆ ಅತ್ಯಂತ ಅವಶ್ಯಕವಾದುದು. ಕ್ರಿಡೆಯಿಂದ ಶಕ್ತಿಯು ವರ್ಧಿಸುವುದು; ಉಲ್ಲಾಸವುಂಟಾಗುವುದು; ಆರೋಗ್ಯವು ಲಭಿಸುವುದು; ಮನವು ವಿಕಾಸಗೊಳ್ಳುವುದು; ಜೀವನದಲ್ಲಿ ಉತ್ಸಾಹವು ಹೆಚ್ಚಿಸುವುದು; ಬಹುತೇಯಂಟಾಗುವುದು; ಗೆಳೆತನವು ಬೆಳೆಯುವುದು; ಅಥವಾ ಒಂದು ದಿನದಲ್ಲಿ ಒಂದುಫಂಟೆಯಷ್ಟು ಸಮಯ ಸಮಾನವಯಸ್ಸಿನಲ್ಲಿ ಆಟವಾಡಬೇಕೆಂದು ಹಿರಿಯರು ಉಪದೇಶಿಸುತ್ತಾರೆ.

55. संस्कृतभाष्या अनुवदत -

शिशोः मनः आर्द्धं मृत्यिण्डम् इव अस्ति । कुलालः स्वकरकौशलेन तस्मै रूपं ददाति । तथा गुरुः स्वशिष्यस्य भविष्यं जीवनं निर्माति । शिष्यस्य मनसि अहम् उत्तमः / श्रेष्ठः । समये सन्निहिते देशार्थं मम सर्वा शक्तिम् एकीकृत्य विनियोजयामि इति भावनां तस्मिन् पूर्यति / उत्पादयति ।

56. अ) इमं परिच्छेदं पठित्वा प्रश्नानाङ्कः उत्तरं लिखत -

- i) गौतमः एकेन साधुना सह मृत्युं, व्याधि, दुःखं चोद्दिश्य चर्चाम् अकरोत् ।
 - ii) संसारत्यागेन विना सत्यसुखं मानवो नाधिगच्छति ।
 - iii) रात्रौ नगर्या शान्तता प्रसूता ।
 - iv) पिप्पल- वृक्षस्य अधः ध्यानमार्गम् आचरत् ।
 - v) गौतमः बुद्धोऽभवत् ।

अथवा

आ) पुस्तकप्रेषणाय आवेदनपत्रम्

सकाशात्

१०, तृतीयमुख्यमार्गः,
जयनगरम् मैसूरु

सविधे

बनशंडकरी, बेङ्गलूरु

मान्या:

विषयः - पुस्तकप्रेषरशय आवेदनम्

भवत्प्रकाशितस्य ----- नाम पुस्तकस्य विषये अहं ज्ञातवान् । तत् पुस्तकं मया अवश्यं क्रेतव्यम् । अतः
तत् पुस्तकं वि. पि.पि. द्वारा शीघ्रं प्रेषयतु इति विनयेन प्रार्थये ।

धन्यवादः

स्थलम्-

दिनांकः -

भवदीयः / भवदीया
